

ಪೂರ್ಣ ಹೃದಯದಿಂದ ದೇವರನ್ನು ಪ್ರೀತಿಸುವುದು

ಮಾರ್ಕ 12:29, 30, ಒಂದು ನಿಹಿತ ನೋಟ

“ಅಜ್ಜಿಗಳಲ್ಲ ದೊಡ್ಡ ಅಜ್ಜಿ” ಯಾವುದು ಎಂಬುದನ್ನು ನಾವು ಚರ್ಚೆಮಾಡುತ್ತಿದ್ದೇವೆ.¹ “ಅಂಥಹ ದೊಡ್ಡ ಅಜ್ಜಿಯಾವುದು?” ಎಂದು ನೀವು ಪ್ರಶ್ನಿಸಬಹುದು? ಒಂದು ಸಾಲಿ, ಒಬ್ಬ ಶಾಸ್ತ್ರಿಯು ಯೇಸುವನ್ನು ಸಂಧಿಸಿ ಇದೇ ಪ್ರಶ್ನೆಯನ್ನು ಕೇಳಿದನು. ಇಗೋ ಇಲ್ಲದೇ ಕ್ರಿಸ್ತನು ನೀಡಿದ ಉತ್ತರ:

ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು; ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬುದೇ ಮೊದಲನೆಯ ಅಜ್ಜಿ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬುದೇ ಎರಡನೆಯ ಅಜ್ಜಿ; ಇವುಗಳಿಗಿಂತ ಹೆಚ್ಚಿನ ಅಜ್ಜಿ ಮತ್ತೊಂದಿಲ್ಲ ಎಂದು ಉತ್ತರಕೊಟ್ಟನು (ಮಾರ್ಕ 12:29-31).

ಸಕಲ ಅಜ್ಜಿಗಳಿಗಿಂತ, ದೊಡ್ಡ ಅಜ್ಜಿಯು ಇದರಲ್ಲರುತ್ತದೆ. ಇದು ನನ್ನ ಅಥವಾ ಇತರರ ಅಭಿಪ್ರಾಯವಾಗಿರದೆ, ದೇವಕುಮಾರನು ನೀಡಿರುವ ಸಂದೇಹವಿಲ್ಲದ ಹೇಳಿಕೆಯಾಗಿದೆ.

ಒಂದು ಕ್ಷಣ, ಇಲ್ಲದವ ಅಜ್ಜಿಗಳನ್ನು ಧಾರ್ಮಿಕ ಅಚರಣೆಗಳ ಸಂಗಡ ಹೋಲಿಸಿ ನೋಡೋಣ. ಕೆಲವರಿಗೆ ಇದು ಧಾರ್ಮಿಕ ಅಚರಣೆ ಮತ್ತು ಯೋಗ್ಯವಾದ ಕಾರ್ಯ ಎಂದು ಎನಿಸುತ್ತದೆ. ಕೆಲವು ಸ್ಥಳಗಳಲ್ಲಿ ಸಭಾ ಸದಸ್ಯತ್ವವೇ ಮಹತ್ವದ್ದು ಎಂದು ತಿಳಿದಿರುತ್ತಾರೆ - ಅದರ ಕೆಟ್ಟತನವು ಸಹ ಅದೇ ವೇಗದಲ್ಲಿ ಚಲಿಸುತ್ತಿರುತ್ತದೆ. ಸಭಾ ಸದಸ್ಯತ್ವ ಹೆಚ್ಚಾಗುತ್ತಿದ್ದರೂ, ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಕೆಲವರ ಜೀವಿತದಲ್ಲಿ ಧಾರ್ಮಿಕತೆ, ಹಾಗೂ ಜೀವನವು ಬೇರ್ಪಟ್ಟಿರುತ್ತದೆ. ಬಲಗೈಯಲ್ಲಿರುವ ವ್ಯವಹಾರವನ್ನು ಧಾರ್ಮಿಕವಾದ ಎಡಗೈ ಅರಿತಿರುವದಿಲ್ಲ.² ಇವುಗಳು, ಮಾರ್ಕ 12:29, 30 ಯೇಸುವಿನ ಮಾತುಗಳಿಂದ ದೂರ ವಾಗಿದೆ.

ಶಾಸ್ತ್ರೀಗೆ ಯೇಸು ನೀಡಿದ ಉತ್ತರದಲ್ಲಿ, ಕ್ರೈಸ್ತತ್ವದ ಸತ್ಯಗಳು ಅಡಕವಾಗಿವೆ. ಕರ್ತನನ್ನು ಪೂರ್ಣವಾಗಿ ಪ್ರೀತಿಸುವುದು:

- “ಪೂರ್ಣ ಹೃದಯದಿಂದ” - ಉದ್ವೇಗದ ಕೇಂದ್ರ ಸ್ಥಾನ.
- “ಪೂರ್ಣ ಪ್ರಾಣದಿಂದಲೂ” - ಜೀವದ ಕೇಂದ್ರ ಸ್ಥಾನ.
- “ಪೂರ್ಣ ಬುದ್ಧಿಯಿಂದಲೂ” - ಜ್ಞಾನದ ಕೇಂದ್ರ ಸ್ಥಾನ.
- “ಪೂರ್ಣ ಶಕ್ತಿಯಿಂದಲೂ” - ಶಕ್ತಿಯ ಕೇಂದ್ರ ಸ್ಥಾನ.³

ದೇವರ ಸ್ವಭಾವಕ್ಕೆ, ಮನುಷ್ಯನ ಸ್ವಭಾವದ ಪೂರ್ಣ ಪ್ರತಿಕ್ರಿಯೆ, ವ್ಯಕ್ತಿಯ ಪೂರ್ಣ ಸೇವೆ. ದೇವರಿಗೆ ಪರಿಪೂರ್ಣವಾದ ವ್ಯಕ್ತಿಯು ಅಗತ್ಯವಿದೆ ಅಥವಾ ಆ ಲೀತಿ ಇಲ್ಲದವನ ಅಗತ್ಯತೆಯೂ ಇರುವದಿಲ್ಲ.

ದೇವರು ಮನುಷ್ಯರಿಂದ ಈ ವಿಧವನ್ನು ಏಕೆ ಬಯಸುತ್ತಾನೆ? ಆತನು ನಮಗೆ ಎಲ್ಲವನ್ನು ನೀಡುತ್ತಾನೆ. ದೇವರು ನಮ್ಮನ್ನು “ಎಲ್ಲರನ್ನು ಪೂರ್ಣವಾಗಿ” ಪ್ರೀತಿಸುತ್ತಾನೆ:

“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” (ಯೋಹಾನ್ 3:16).

ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ (ರೋಮಾಪುರ 5:8).

ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮೆಲ್ಲ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯು ನಿಜ ಗುಣವು ತೋರಿ ಬರುತ್ತದೆ (1 ಯೋಹಾನ್ 4:9, 10).

ಕ್ರಿಸ್ತನ ಶಿಲುಬೆಯ ಮೂಲಕ ದೇವರು ಮಾಡಿರುವ ಸಕಲ ಅಶೀರ್ವಾದಗಳನ್ನು ನೆನಪುಮಾಡುವಾಗ, ಈ ಒಂದು ರಾಗವು ನೆನಪಾಗುತ್ತದೆ.

ಅಶ್ಚರ್ಯವಾದ ಪ್ರೀತಿಯು, ಎಷ್ಟೋ ದೈವೀಕವಾದದ್ದು,
ಅದು ನನ್ನ ಅತ್ಯ ಜೀವ, ಎಲ್ಲವನ್ನು ಬಯಸುತ್ತದೆ.⁴

ಪೂರ್ಣ ಬುದ್ಧಿಯಿಂದ ದೇವರನ್ನು ಪ್ರೀತಿಸುವುದು

ಪೂರ್ಣ ಪ್ರೀತಿಯಿಂದ ದೇವರನ್ನು ಪ್ರೀತಿಸಬೇಕಾದರೆ, ಹೆಚ್ಚಿನ ಅರ್ಜ್ಜಗಳೆಲ್ಲರೂ ಕೆಲವು ಸಾರಾಂಶಗಳನ್ನು ಅರಿಯಬೇಕು. ಮೊದಲು “ಬುದ್ಧಿ” ಎಂಬುದರಿಂದ ಆರಂಭ ಮಾಡೋಣ. “ಪೂರ್ಣ ಬುದ್ಧಿಯಿಂದ ... ದೇವರನ್ನು ಪ್ರೀತಿಸಬೇಕು.” “ಬುದ್ಧಿ” ಎಂದರೆ “ತಿಳುವಳಿಕೆ” ಅದು ಮನುಷ್ಯನ ತಿಳುವಳಿಕೆಯ ಒಂದು ಭಾಗ. ಅದಾಯ ತೆರಿಗೆ ನೀಡುವ ಬಗ್ಗೆ, ಬುದ್ಧಿಯು ಯೋಚಿಸುತ್ತದೆ.⁵ ಬುದ್ಧಿಯಿಂದ ಒಬ್ಬನು ವಿಶೇಷ ಕಾರ್ಯಗಳನ್ನು ಮಾಡುತ್ತಾನೆ. ಬುದ್ಧಿಯ ಅಭಿವೃದ್ಧಿಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಸ್ತ್ರೀ ಪುರುಷರ ಈ ಭಾಗವು ದೇವರಿಗೆ ಸಮರ್ಪಿತವಾಗಿರಬೇಕೆಂದು ದೇವರು ಬಯಸುತ್ತಾನೆ.

ವಿವಿಧ ರೀತಿಯಲ್ಲಿ ಬುದ್ಧಿಯಿಂದ ದೇವರನ್ನು ಪ್ರೀತಿಸಬಹುದು. ದೇವರ ವಾಕ್ಯವನ್ನು ಗಂಭೀರವಾಗಿ ಧ್ಯಾನ ಮಾಡುವುದು ಒಂದು ಕ್ರಮವಾಗಿದೆ. ಮೆಕೆದೋನ್ಯದಲ್ಲ ಹೌಲನು ಮಾಡಿದ ಸೇವೆಯ ಕುರಿತು ಲೂಕನು ಬರೆದಿರುವನು: “ಆ ಸಭೆಯವರು ಧನಲೋಕ ನಿವಾಸಿಗಳಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧ ಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ವಿನೋ ಎಂಬ ವಿಷಯದಲ್ಲಿ ಪ್ರತಿದಿನವು ಶಾಸ್ತ್ರ ಗ್ರಂಥಗಳನ್ನು ಶೋಧಿಸುತ್ತಿದ್ದರು” (ಅಪೊಸ್ತಲರ ಕೃತ್ಯಗಳು 17:11). ಹಿಲಿಯರ ಅರ್ಹತೆಗಳ ಬಗ್ಗೆ ಹೌಲನು ತೀತನಿಗೆ ಬರೆದು, “ಹಿಲಿಯನು ಸ್ವಸ್ಥ ಬೋಧನೆಂಬಂಥ ಜನರನ್ನು ಎಚ್ಚರಿಸುವಕ್ಕೂ ಎದುರಿಸುವವರ ಬಾಂವು ಕಟ್ಟುವದಕ್ಕೂ ಶಕ್ತನಾಗಿರುವಂತೆ ಕ್ರಿಸ್ತಬೋಧನಾ ಸಾರವಾದ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು” (ತೀತ 1:9). ಪೂರ್ಣ ಬುದ್ಧಿಯಿಂದ ದೇವರನ್ನು ಪ್ರೀತಿಸುವವನು, ಪ್ರತಿದಿನ ದೇವರ ವಾಕ್ಯ ಯೊಂದಿಗೆ ಕಾಲ ಕಳೆಯಬೇಕು. ಅವನು ಆರಾಧನೆಗೂ, ವಾಕ್ಯದ ದ್ಯಾನಕ್ಕೂ ಕ್ರಮವಾಗಿ ಹೋಗುವವನಾಗಿರಬೇಕು.

ಅವನು ತನ್ನ ಕುಟುಂಬದ ಧ್ಯಾನಕ್ಕಾಗಿ ತಕ್ಕ ಸಮಯವನ್ನು ನಿರ್ದಿಷ್ಟಪಡಿಸುತ್ತಾನೆ. ಅವರು ಒಟ್ಟಾಗಿ ಪ್ರಾರ್ಥನೆ, ಧ್ಯಾನ ಮಾಡುವವರಾಗಿರುತ್ತಾರೆ. ಕ್ರಿಯಾ ಮಗ್ನವಾಗಿರುವ ಈ ಲೋಕ

ದಲ್ಲ ಒಂದು ಕುಟುಂಬವು ಪ್ರಾರ್ಥನೆಗಾಗಿ ಸಮಯವನ್ನು ಪ್ರತ್ಯೇಕ ಮಾಡುವುದು ಹೆಚ್ಚಾದ ಬಲವನ್ನು ತರುತ್ತದೆ. ಅಪರಾಧ ಚಟುವಟಿಕೆಗಳನ್ನು ಹತೋಟಿಯಲ್ಲಡುವ ಕ್ರಮಗಳನ್ನು ಬರೆದ ಒಬ್ಬ ನುಲಿತ ವ್ಯಕ್ತಿಯು^೧ ಕೆಲವು ವರ್ಷಗಳ ಹಿಂದೆ ಈ ಕೆಳಗಿನ ಸಾಲುಗಳನ್ನು ಬರೆದಿರುವನು:

ಕುಟುಂಬವು ಸತ್ಯವೇದವನ್ನು ಒಟ್ಟಾಗಿ ಓದುವುದು ಪ್ರಮುಖ ಸಂಗತಿಯಾಗಿದೆ. ಅದು ಕುಟುಂಬವನ್ನು ಏಕೈಕತೆಯಲ್ಲಿರುತ್ತದೆ. ನಂಜಕೆಯಿಂದ ಬದುಕಲು ಸಹಾಯಿಸುತ್ತದೆ.

ನಾನು ಚಿಕ್ಕವನಿರುವಾಗ ನನ್ನ ತಾಯಿಯ ಪಾದಗಳ ಬಳಿ ಕೂತು ವಾಕ್ಯ ಕೇಳುತ್ತಿದ್ದೆ. ನಾವು ನಡೆದಾಡುವಾಗ ಆಕೆ ಅದನ್ನು ನನಗೆ ವಿವರಿಸುತ್ತಿದ್ದಳು. ಅದು ನಮ್ಮ ನಂಜಕೆಯನ್ನು ಬಲಪಡಿಸಿತು. ರಾತ್ರಿ ಕಾಲದಲ್ಲ ನನ್ನ ತಂದೆಯು ನಮ್ಮನ್ನು ಒಟ್ಟಾಗಿ ನೆಲೆಸಿ ವಾಕ್ಯ ಓದುತ್ತಿದ್ದರು. ಅದರಿಂದ ಆರೋಗ್ಯಕರವಾದ ಚರ್ಚೆಯು, ಅನಂದವೂ ಉಂಟಾಗುತ್ತಿತ್ತು. ಅದು ನಮಗೆ ನಂಜಕೆಯ ಹಾಗೂ ಪ್ರಾರ್ಥನೆಯ ಶಕ್ತಿಯನ್ನು ನೀಡಿದವು. ನನ್ನ ಕಷ್ಟಕಾಲದ ಜೀವಿತದಲ್ಲ ಅವು ನನಗೆ ಸಹಾಯಿಸಿದವು.

ನಾವು ತಿಳುವಳಿಕೆಯ ನಿರ್ಧಾರವನ್ನು ಮಾಡುವಾಗ ಪೂರ್ಣ ಬುದ್ಧಿಯಿಂದ ಪ್ರೀತಿ ಸುತ್ತಿವೆ ಈ ಕೆಳಗೆ ಎರಡು ವಾಕ್ಯಗಳಿವೆ: “ಆದಕಾರಣ ನೀವು ನಡೆಸಿಕೊಳ್ಳುವ ಲೀತಿಯನ್ನು ಕುರಿತು ಚಿಂತಿಸಿ ನೋಡಿಕೊಳ್ಳಿ. ಜ್ಞಾನವಿಲ್ಲದವರಾಗಿದೆ ಜ್ಞಾನವಂತರಾಗಿರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳೆದುಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿ” (ಎಫೆಸ 5:15, 16). “ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ ಪಡಿ” (ಮತ್ತಾಯ 6:33ಎ). ದೇವರನ್ನು ಪ್ರೀತಿಸುವವನು ವೈಯಕ್ತಿಕ ಧ್ಯಾನಕ್ಕೂ ಇತರರಿಗೆ ಸಹಾಯ ಮಾಡುವುದಕ್ಕೂ ಕರ್ತನ ನೆಲೆವೆಗೂ, ಸಮಯವನ್ನು ಮಾಡಿಕೊಳ್ಳುತ್ತಾನೆ. “ಅವನು ಉತ್ತಮವಾದದ್ದಲ್ಲದ್ದನ್ನು ಆಯ್ಕೆ ಮಾಡನು.” ದೇವರ ಉದ್ದೇಶಕ್ಕಾಗಿ ಉತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳುವನು.

ಪೂರ್ಣವಾದ ಸೇವೆಗೆ ತಮ್ಮ ಜೀವಿತವನ್ನು ಮುಡಿಪಾಗಿಡುವುದರಿಂದ, ದೇವರ ಪ್ರೀತಿಯನ್ನು ತೋರಬಹುದು: “ಕೆಲವು ಯುವಕರನ್ನು ಕುರಿತು, ನಿನಗೆ ವಿಚಿತ್ರವಾದ ಮನಸ್ಸಿದೆ ಎಂದು ಹೇಳುತ್ತೇವೆ. ನಿನು ಒಬ್ಬ ವೈದ್ಯನಾಗಬೇಕು [ಅಥವಾ ವಕೀಲ, ಅಥವಾ ವಿಜ್ಞಾನಿ].” ಒಬ್ಬ ಕ್ರೈಸ್ತನಾದ ವೈದ್ಯನ ವಕೀಲ, ಅಥವಾ ಮತ್ತೊಂದು ನುಲಿತ ವ್ಯಕ್ತಿಯ ಅಗತ್ಯವಿರಬಹುದು. ಅದೇ ಲೀತಿಯಲ್ಲಿ, ಸುವಾರ್ತೆ ಸಾರಲು, ಬುದ್ಧಿವಂತರಾದ ವ್ಯಕ್ತಿಗಳ ಅಗತ್ಯವೂ ಇದೆ. ದೇವರ ವಾಕ್ಯವನ್ನು ಬೋಧಿಸುವ ಹಾಗೂ ಸಾರುವ ಅಗತ್ಯವು ಅತಿ ಹೆಚ್ಚಾಗಿದೆ. ಇದಕ್ಕೆ ಅತಿ ಬುದ್ಧಿವಂತರಾದ ಸ್ತ್ರೀ ಪುರುಷರ ಹಾಗೂ ಹುಡುಗ ಹುಡುಗಿಯರ ಅಗತ್ಯವಿದೆ.

ಪೂರ್ಣ ಹೃದಯದಿಂದ ದೇವರನ್ನು ಪ್ರೀತಿಸಬೇಕು ಎಂದು ಹೇಳುವಾಗ, ಒಂದು ಎಚ್ಚರಿಕೆಯನ್ನು ನೀಡಬೇಕಾಗುತ್ತದೆ: ಇದು ಕೇವಲ ಅಜ್ಜಗಳ ನಾಲ್ಕರ, ಒಂದಾಂಶವಾಗಿದೆ ಯಷ್ಟೆ. ಒಂದೇ ಒಂದು ಅಂಶವನ್ನು ಒತ್ತಿ ಹೇಳುವುದು ತೀವ್ರವಾದದ್ದು ಆಗಬಹುದು. ಜ್ಞಾನ ಎಂದು ಹೇಳುವಾಗ, ಕೆಲವರು ರಾತ್ರಿಯಲ್ಲೂ ಕೂತು ಒಂದು ಸೂಜಿಯ ಮೊನೆಯ ಮೇಲೆ ಎಷ್ಟು ದೇವದೂತರು ಕೂತುಕೊಳ್ಳಬಹುದು ಎಂದು ಚರ್ಚಿಸುತ್ತಾರೆ. ಕೆಲವು ಧಾರ್ಮಿಕ ನಾಯಕರುಗಳು ಒಂದು ಕಠಿಣವಾದ ವಿಚಾರವನ್ನು ಆರಂಭಿಸಿದರೂ, ಅರದ ಬಗ್ಗೆ ವಿನಯ ಮಾಡುವದಿಲ್ಲ. ದೇವರಿಗೆ ನಮ್ಮ ಉತ್ತಮವಾದ ಬುದ್ಧಿಯನ್ನು ನೋಡೋಣ. ಅಜ್ಜಿಯ ಈ ಒಂದು ಭಾಗ ಮಾತ್ರ ಪ್ರಮುಖವೆಂದು ಭಾವಿಸದೆ ಇರೋಣ. ಮನುಷ್ಯನ ಪೂರ್ಣ ಚಿತ್ರಣವನ್ನು ಯೇಸು ಒಟ್ಟಾಗಿ ಹೆಣೆದಿದ್ದಾನೆ.

ಪೂರ್ಣ ಹೃದಯದಿಂದ ದೇವರನ್ನು ಪ್ರೀತಿಸುವುದು

ಅಜ್ಜಿಯ ಈ ಮುಂದಿನ ಭಾಗವನ್ನು ಗಮನಿಸೋಣ: “ನಿನ್ನ ದೇವರಾದ ಕರ್ತನನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು,” ಹೃದಯವನ್ನು ವಿವಿಧ ರೀತಿಯಲ್ಲಿ ವಿವರಿಸಲಾಗಿದೆ. ಅದರಲ್ಲಿ ಮಾನವನ ಜ್ಞಾನ ಮತ್ತು ಚಿತ್ತ ಒಳಗೊಂಡಿರುತ್ತದೆ. ಅದು ಮನುಷ್ಯನ ಆಲೋಚನೆಯ ಪ್ರಮುಖ ಕೇಂದ್ರವಾಗಿದೆ.

ಅನೇಕ ಸಾಲಿ ಧಾರ್ಮಿಕ ಉದ್ದೇಗವನ್ನು ನಾವುಗಳು ಅಲಕ್ಷ್ಯಮಾಡುತ್ತೇವೆ. ಕೆಲವು ಧಾರ್ಮಿಕತೆಯಲ್ಲಿರುವ ಉದ್ದೇಗಗಳಿಗೆ ನಾವುಗಳು ಪ್ರತಿಕ್ರಿಯೆಯನ್ನು ಮಾಡಿರಬಹುದು. ಹೌದು ಉದ್ದೇಗದ ವಿಚಾರಗಳನ್ನು ನಾವುಗಳು ಒತ್ತಿಹೇಳುವುದಿಲ್ಲ. ಆದರೆ ಅದಿಲ್ಲದೆ ಯಾರು ಸಹ ಚಲಿಸಲು ಅಸಾಧ್ಯ. ಉದ್ದೇಗ, ಮನೋಭಾವ, ಹಾಗೂ ಯಂತ್ರಗಳಿಗೆ ಇರುವ ಸಂಬಂಧವನ್ನು ಯೋಚಿಸಿ. ಕಾಲಿನಲ್ಲಿರುವ ಯಂತ್ರದವು ವಾಹನವು ಚಲಿಸುವಂತೆ ಮಾಡುತ್ತದೆ. ಮನೋಭಾವವು ಸಹ ಇದೇ ವಿಧದ ಕಾರ್ಯವನ್ನು ಮಾಡುತ್ತದೆ, ಅದರ ಹಿಂದೆ ಉದ್ದೇಗವು ಇರುತ್ತದೆ.

“ಹುಮ್ಮಸ್ಸು” ಎಂಬ ಇಂಗ್ಲೀಷ್ ಪದವು, “ಎಡಬಿಡದ ಚಿಂತನೆ” ಅಂದರೆ “ದೇವರಲ್ಲಿ” ಅಥವಾ “ದೇವಲಿರುವ” ಎಂಬ ಗ್ರೀಕ್ ಭಾಷಾಂತರವಾಗಿದೆ. “ನಾವು ದೇವರಲ್ಲಿ,” ದೇವರು ನಮ್ಮಲ್ಲಿರುವುದಾದರೆ “ಹುಮ್ಮಸ್ಸಿ” ನಿಂದ ಇರುತ್ತೇವೆ (1 ಯೋಹಾನ್ 4:16). ನಾವು ಎಡಬಿಡದೆ ಚಿಂತನೆಯನ್ನು ಹೊಂದಿರಬೇಕು. ಡೇವಿಡ್ ಅಂಪ್ಸ್‌ಕೋಂಬರ್‌ವರನ್ನು⁷ ತಿಳಿದಿರುವವರು, ಅವರು ಒಂದೇ ಸಾಲಿ ದುಃಖಿಸಿರುವುದನ್ನು ಕಂಡಿದ್ದರು. ಅವರು ಭಾನುವಾರ ಮುಂಜಾನೆ ದುಃಖಿಸಿರುವುದನ್ನು ಕಂಡಿದ್ದರು. ಅವರು ಭಾನುವಾರ ಮುಂಜಾನೆ ದುಃಖಿಸಿದ್ದರು, ಅವರು ಕರ್ತನ ಮೇಜಿನ ಉಸ್ತುವಾರಿ ಹೊಂದಿದ್ದರು. ಅವರು ಕರ್ತನ ಮೇಜಿನ ಕುಲಿತ ಅಲ್ಪ ಸಂಭಾಷಣೆಯನ್ನು ಮಾಡುತ್ತಿರುವಾಗ ದುಃಖಿತರಾಗಿ ಕುಸಿದುಬಿದ್ದರು. ಸಂದೇಶವನ್ನು ಅವರು ಪೂರ್ಣಗೊಳಿಸಲಿಲ್ಲ. ಸಹೋದರ ಅಂಪ್ಸ್‌ಕೋಂಬರ್‌ವರು ಬುದ್ಧಿಯಿಂದ ದುಃಖಿಸದೆ, ಹೃದಯದಿಂದ ದುಃಖಿಸಿದ್ದರು.

ಬಹಳ ಹಿಂದಿನ ಕಾಲದಲ್ಲಿ ದಾವೀದನು ಹಳೇ ಒಡಂಬಡಿಕೆಯ ಕೆಲವು ಬಲವುಳ್ಳ ವಾಕ್ಯಗಳನ್ನು ಬರೆದನು, ಅವನು ಬರೆದ ಶೀರ್ಷಿಕೆಗಳನ್ನು ನಾವುಗಳು ಈಗಲೂ ಓದುತ್ತೇವೆ. ಅವನು ಅವುಗಳನ್ನು ಹೃದಯಪೂರ್ವಕವಾಗಿ ಬರೆದಿರುವ ಕಾರಣದಿಂದ, ಅವುಗಳು ನಮ್ಮ ಮೇಲೆ ಪರಿಣಾಮ ಬೀರಿರುತ್ತವೆ. “ಅವನು ತನ್ನ ಹೃದಯದ ಅಂತರಾಳದಿಂದ ಬೆಂಶಿಯ ದ್ರವದಂತೆ ವಾಕ್ಯಗಳನ್ನು ಬರೆದಿರುವುದರಿಂದ, ಅವುಗಳು ನಮ್ಮ ಹೃದಯಗಳಲ್ಲಿ ಬೆಂಶಿಯ ಪಿಡುಗಿನಂತಿವೆ.”⁸

ಹೃದಯ ಪೂರ್ವಕವಾಗಿ ದೇವರನ್ನು ಪ್ರೀತಿಸುವುದು ಅಂದರೆ ಏನು? ಹೃದಯಪೂರ್ವಕವಾಗಿ ನಾವೆಲ್ಲರೂ ದೇವರನ್ನು ಪ್ರೀತಿಸುತ್ತೇವೆ ...

- ನಾವು ವಿಧೇಯರಾಗಲೇಬೇಕು ಎಂಬ ಕಾರಣದಿಂದಲ್ಲ, ನಾವು ಅದನ್ನು ಮಾಡಲೇ ಬೇಕು.
- ದೇವರ ಹೊರತಾಗಿ, ಅಂದರೆ ಆತನಿಗೆ ಸಂಬಂಧಪಟ್ಟ ಸಂಗತಿಗಳನ್ನು ಮಾತ್ರ ಪ್ರೀತಿಸಬೇಕು.
- ಎಲ್ಲಕ್ಕಿಂತಲೂ ಮಿಗಿಲಾಗಿ ಆತನನ್ನು ಪ್ರೀತಿಸಬೇಕು.

ನಾವು ಎಲ್ಲವನ್ನು ನಿರಾಕರಿಸಿ, ಆತನನ್ನು ಪ್ರೀತಿಸುವುದು, ಉತ್ತಮ ಸೇವೆಮಾಡುವುದು. ಆದ್ದರಿಂದ ನಾವುಗಳು ...

- ಅಬ್ರಹಾಮನಂತೆ ಪ್ರೀತಿ ಹಾತ್ರರನ್ನೂ ಬಿಟ್ಟು ಕೊಡುವಂತೆ ಇರಬೇಕು.
- ಯೋಬನಂತೆ ಸರ್ವ ಸ್ವಾಸ್ಥ್ಯವನ್ನು ಬಿಟ್ಟುಕೊಡಬೇಕು.
- ಮೋಶೆಯಂತೆ ಲೋಕದ ಮೇಲಿನ ಆಶೆಗಳನ್ನು ಬಿಟ್ಟುಕೊಡಬೇಕು.

ದೇವರಿಗಾಗಿ, *ಯಾವ ಕಾರ್ಯವನ್ನಾದರೂ* ಮಾಡಲು ಸಿದ್ಧರಿರುವಾಗ, ನಾವು ಆತನನ್ನು ಪೂರ್ಣ ಹೃದಯದಿಂದ ಪ್ರೀತಿಸುವವರಾಗಿದ್ದೇವೆ:

- ದಾಖಲಾದಂತೆ ಮಾನಸಾಂತರ ಪಡಬೇಕು.
- ಪಂಚಾಶತ್ತಮ ದಿನದಂದು ದೀಕ್ಷಾಸ್ನಾನ ಹೊಂದಿದ ಯೆಹೂದ್ಯರಂತೆ ಸ್ಥಿರ ಚಿತ್ತವನ್ನು ಹೊಂದಿರಬೇಕು.
- ಪೌಲನಂತೆ ದೇಹವನ್ನು ದಂಡಿಸುವವರಾಗಿರಬೇಕು.
- ದೊರ್ಕಳಂತೆ ಸೇವೆ ಮಾಡಬೇಕು.
- ಜಕ್ಕಾಯನಂತೆ ಉದಾರವಾಗಿ ನೀಡುವವರಾಗಿರಬೇಕು.

ಸಭೆಗೆ ಚಿಂತನೆ ಹಾಗೂ ಹೃದಯದಿಂದ ಸೇವೆ ಮಾಡುವವರ ಅಗತ್ಯವಿದೆ. ಅದಾಗ್ಯೂ ನಾವು ಎಚ್ಚರಿಕೆಯನ್ನು ವಹಿಸಬೇಕು. ಕೆಲವರು, ಧಾರ್ಮಿಕ ತತ್ವಗಳಲ್ಲಿ ಚಿಂತನ ಹಾಗೂ ಉದ್ದೇಗವನ್ನು ಅದ್ಯತೆ ಮಾಡಿದ್ದಾರೆ. ಉದ್ದೇಗದಿಂದ ಮುನ್ನಡೆಯುವವರು, ಬಂಡೆ ನೆಲದ ಮೇಲೆ ಜದ್ಧ ಬೀಜವಂತಿರುವರು. ಅಲ್ಲ ಮಣ್ಣು ತೆಳುವಾದ್ದರಿಂದ, ಬೀಜಗಳು ಬೇಗನೆ ಮೊಳಕೆವು ಹಾಗೆಯೇ ಒಣಗಿ ಹೋದವು (ಮತ್ತಾಯ 13:6). ಈ ದಿನಗಳಲ್ಲಿ ಕೆಲವರು ಉದ್ದೇಗವು ಇರುವಷ್ಟು ಕಾಲ, ಬಲವುಳ್ಳ ಚಿಂತನೆ ಇರುವವರೆಗೆ, ಅವರು ದೇವರಿಗೆ ಮೆಚ್ಚಿಗೆವುಳ್ಳವರಾಗಿರುತ್ತಾರೆ ಎಂದು ಭಾವಿಸುತ್ತಾರೆ. ಅದು ಆ ಲೀತಿ ಇರುವುದಿಲ್ಲ. ಅನೇಕ ಸಂಘ ಸಂಸ್ಥೆಗಳು ಆತ್ಮದಲ್ಲ ಜೀವಿಸುತ್ತಿದ್ದೇವೆ ಎಂದು ತಿಳಿದರೂ, ದೇವರ ಆಜ್ಞೆಗಳಿಂದ ದೂರವಾಗಿದ್ದಾರೆ (ನೋಡಿ ರೋಮಾಪುರ 10:2).

ಮೊಡ್ಡ ಆಜ್ಞೆಗಳು ಹೃದಯ ಹಾಗೂ ಬುದ್ಧಿ, ತಿಳುವಳಿಕೆ ಹಾಗೂ ಉದ್ದೇಗವನ್ನು ಹೊಂದಿರುತ್ತದೆ ಎಂದು ಯೇಸು ಸೂಚಿಸಿರುವನು. ಉದ್ದೇಗವು ಒಂದು ವಾಹನಕ್ಕೆ ಹೋಲಿಕೆಯಾಗಿದ್ದರೆ, ತಿಳುವಳಿಕೆಯು ವಾಹನವನ್ನು ಸಲಿಯಾದ ಪಥದಲ್ಲಿ ಕರೆದೊಯ್ಯುವ ಚುಕ್ಕಾಣಿಯಂತಿರುತ್ತದೆ. ಒಂದು ವಾಹನವು ಚುಕ್ಕಾಣಿಯನ್ನು ಹೊಂದದೆ ಬಹುದೂರ ಹೋಗಿ ಬಹುದು, ಆದರೆ ಅದು ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನೊಂದು ಲೆಕ್ಕಾಚಾರದಂತೆ ಚುಕ್ಕಾಣಿಯಿಲ್ಲದೆ, ಯಂತ್ರಬಿಲ್ಲದ ವಾಹನ, ಅದು ಎಲ್ಲೆಡೆ ಹೋಗಲಾರದು. ಒಂದು ವಾಹನಕ್ಕೆ ಎರಡರ ಅಗತ್ಯವು ಇದೆ. ದೇವರ ಇಚ್ಛಿಸುವ ಧರ್ಮವು ಹೃದಯ ಮತ್ತು ಬುದ್ಧಿ ಎರಡನ್ನು ಹೊಂದಿರುತ್ತದೆ. ಬುದ್ಧಿಯು ತಂದೆಯ ಚಿತ್ತವನ್ನು ಅರಿತು, ದೇವರ ನಿಯಮಗಳಲ್ಲಿ ನಡೆಸುತ್ತದೆ. ಹೃದಯವು ನಮ್ಮನ್ನು ಚೈತನ್ಯಗೊಳಿಸಿ, ಸರ್ವಶಕ್ತನಾದ ದೇವರನ್ನು ಆರಾಧಿಸುವಂತೆ ಮಾಡುತ್ತದೆ. ನಮ್ಮ ದೇವರನ್ನು ಪೂರ್ಣ ಬುದ್ಧಿ ಹಾಗೂ ಹೃದಯದಿಂದ ಪ್ರೀತಿಸೋಣ.

ಪೂರ್ಣ ಶಕ್ತಿಯಿಂದ ದೇವರನ್ನು ಪ್ರೀತಿಸಬೇಕು

ನೀವು ನಿಮ್ಮ ಕರ್ತನಾದ ದೇವರನ್ನು ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು ಎಂದು ಯೇಸು ತಿಳಿಸಿದನು: ಒಬ್ಬನ ಶಕ್ತಿಯು ಅವನ ತಲಾಂತು ಹಾಗೂ ಬಲವನ್ನು ಹೊಂದಿರುತ್ತದೆ. ಇಲ್ಲವೆಂದರೆ ನಾವುಗಳು ಬುದ್ಧಿ ಹಾಗೂ ಹೃದಯದಿಂದ ದೇವರನ್ನು ಪ್ರೀತಿಸಬೇಕು ಎಂದು ಚರ್ಚಿಸಿದ್ದೇವೆ (ಅದು ಜ್ಞಾನ ಹಾಗೂ ಉದ್ದೇಗದ ಕೇಂದ್ರ ಬಂದು) ಇವೆರಡೂ ಸಹ ಒಬ್ಬನ ವ್ಯಕ್ತಿತ್ವದೊಳಗಿವೆ. ನಾವು ಕರ್ತನನ್ನು ಸತ್ಯವಾಗಿ ಪ್ರೀತಿಸಿದರೆ, ಆ ಪ್ರೀತಿಯು ಪ್ರದರ್ಶನಗೊ

ಚ್ಚುತ್ತದೆ. ಅದು ಕ್ರಿಯೆ ಹಾಗೂ ವಿಧೇಯತೆಯಲ್ಲಿ ಪ್ರದರ್ಶನಗೊಳ್ಳುತ್ತದೆ.

ತೈಸ್ತತ್ವವು ಕ್ರಿಯೆಯ ಧರ್ಮವಾಗಿದೆ. ಆದ್ದರಿಂದ ಕ್ರಿಸ್ತನು, “ನನ್ನನ್ನು ಸ್ವಾಮೀ, ಸ್ವಾಮಿ, ಎನ್ನುವವರೆಲ್ಲಾ ದೇವರ ರಾಜ್ಯ ಸೇರುವದಿಲ್ಲ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಪರಲೋಕ ರಾಜ್ಯವನ್ನು ಸೇರುವನು” ಎಂದು ತಿಳಿಸಿದನು (ಮತ್ತಾಯ 7:21; ಒತ್ತಿ ಹೇಳಿದ್ದು ನನ್ನದು). ಯಾಕೋಬನು ಬರೆದು, “ವಾಕ್ಯದ ಪ್ರಕಾರ ನಡೆಯುವವರಾಗಿಲಿ, ಅದನ್ನು ಕೇಳುವವರೇ ಆಗಿದ್ದು ನಿಮ್ಮನ್ನು ನೀವೇ ಮೊಸಗೊಳಿಸಬೇಡಿರಿ” (ಯಾಕೋಬ 1:22; ಒತ್ತಿ ಹೇಳಿದ್ದು ನನ್ನದು) ಹೌಲನು ಸಹ ಬರೆದು, “ಯಾಕಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೇದಕ್ಕಾಗಲಿ ಕೆಟ್ಟದಕ್ಕಾಗಲಿ ಸಲಿಯಾಗಿ ಪ್ರತಿಫಲವನ್ನು ಹೊಂದುವದಕ್ಕೋಸ್ಕರ ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕು” (2 ಕೊರಿಂಥ 5:10; ಒತ್ತಿ ಹೇಳಿದ್ದು ನನ್ನದು). ಒಬ್ಬನು ತನ್ನ ಶಕ್ತಿಯನ್ನು ದೇವರ ಸೇವೆಗಾಗಿ ಉಪಯೋಗಿಸದಿದ್ದರೆ, ಅವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ.

ದೇವರನ್ನು ಪೂರ್ಣ ಶಕ್ತಿಯಿಂದ ಹೇಗೆ ಪ್ರೀತಿಸುವುದು? ನಮ್ಮೆಲ್ಲರವದನ್ನು ಆತನಿಗಾಗಿ ನೀಡುವ ಮೂಲಕ, ಆತನನ್ನು ಪೂರ್ಣ ಶಕ್ತಿಯಿಂದ ಪ್ರೀತಿಸಬಹುದು ಸಾಮರ್ಥ್ಯ ಹಾಗೂ ಅವಕಾಶ ಹೊಣೆಗಾರಿಕೆಯಾಗುತ್ತದೆ. ದೇವರ ಸೇವೆಗಾಗಿ ನಿಮ್ಮ ತಲಾಂತು ಹಾಗೂ ಶಕ್ತಿಯನ್ನು ಹೇಗೆ ವ್ಯಯಮಾಡಬಹುದು ಎಂದು ಅರಿಯಿರಿ. ನುಮಾರು ಹತ್ತು ಪಟ್ಟು ಸಾಮರ್ಥ್ಯವು ಬಳಕೆಯಾಗುವದಿಲ್ಲ ಎಂಬ ಪ್ರತೀತಿ ಇದೆ. ಕ್ರಿಸ್ತನಿಗಾಗಿ ನಿಮ್ಮ ತಲಾಂತನ್ನು ಅಭಿವೃದ್ಧಿಪಡಿಸಿರಿ.

ಹೃದಯದಲ್ಲೆ ಅಡಗಿರುವ ಪ್ರೀತಿಯನ್ನು ಕ್ರಿಯೆಯಲ್ಲಿ ಉಪಯೋಗಿಸುವ ಮೂಲಕ ದೇವರನ್ನು ಪೂರ್ಣ ಶಕ್ತಿಯಿಂದ ಪ್ರೀತಿಸಬಹುದಾಗಿದೆ. ಸರಳವಾಗಿ “ಯಜಮಾನನಿಗಾಗಿ ದುಡಿಯಿರಿ” (1 ಕೊರಿಂಥ 15:58). ಒಬ್ಬ ಧಾರ್ಮಿಕ ನಾಯಕನಿಗೆ ಅವನ ವೈದ್ಯರು “ನಿಧಾನವಾಗಿ ಮುನ್ನಡೆ” ಎಂದು ಹೇಳಿದ್ದರು. ಅದಕ್ಕೆ ಅವರು “ನನ್ನ ವಿಶ್ರಾಂತಿ ಪಡೆಯಲು ಆರಂಭಿಸುತ್ತೇನೆ ಅಂದರು.” ಕಳೆದು ಹೋದ ಶತಮಾನದಲ್ಲೆ ಜೀವಿಸಿದ ಒಬ್ಬ ಸೌವಾರ್ತಿಕನು “ಕರ್ತನ ಸೇವೆಯಲ್ಲಿ ನಾನು ಎಂದೂ ವೃದ್ಧನಾಗಲಾರೆ” ಎಂದು ಹೇಳಿದ್ದನು. ದಯವಿಟ್ಟು ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ, ನಮಗೆಲ್ಲರಿಗೂ ವಿಶ್ರಾಂತಿಯ ಅಗತ್ಯವಿದೆ (ಮಾರ್ಕ 6:31). ತುಕ್ಕು ಕುಡಿಯಲ್ಪಡುವದಕ್ಕಿಂತ, ಸವೆದು ಹೋಗುವುದು ಉತ್ತಮವಾಗಿದೆ.

ನಮ್ಮೆಲ್ಲರವ ಉತ್ತಮವಾದದ್ದನ್ನು ದೇವರಿಗೆ ನೀಡುವ ಮೂಲಕ, ಕರ್ತನನ್ನು ಪೂರ್ಣ ಶಕ್ತಿಯಿಂದ ಪ್ರೀತಿಸಬಹುದಾಗಿದೆ. ಅನೇಕ ಸಾಲಿ ನಾವು ದೇವರನ್ನು, “ನನ್ನ ಮನೆಯಲ್ಲಿ ನೋಡಿಕೊಳ್ಳುತ್ತಿದ್ದೆ ವಯಸ್ಸಾದಂತ ನಾಯಿಯಂತೆ” ನೋಡುತ್ತೇವೆ. ಅದಕ್ಕೆ ತಿಂದು ಉಳಿದ ಭಾಗವನ್ನು ನೀಡುತ್ತೇವೆ. ನಮ್ಮ ಕಾರ್ಯಗಳನ್ನೆಲ್ಲಾ ಮಾಡಿ ಅಂತಿಮವಾಗಿ, ನಮ್ಮ ತಲಾಂತಿನಲ್ಲಿ, ಸಮಯದಲ್ಲೆ ಶಕ್ತಿಯಲ್ಲಿ, ಉಳಿದ ಭಾಗವನ್ನು ಆತನು ಬಯಸುವದಿಲ್ಲ. ನಮ್ಮೆಲ್ಲರವ ಉತ್ತಮವಾದದ್ದನ್ನೇ ಆತನು ಬಯಸುತ್ತಾನೆ (ಮತ್ತಾಯ 6:33). ನಮ್ಮೆಲ್ಲರವ ಒಳ್ಳೆಯದನ್ನು ಆತನಿಗೆ ನೀಡುವ ಮೂಲಕ, ನಾವು ಆತನನ್ನು ಪೂರ್ಣ ಶಕ್ತಿಯಿಂದ ಪ್ರೀತಿ ಸುತ್ತೇವೆ ಎಂದು ತೋರಬಹುದು.

ಆತನನ್ನು ಪ್ರೀತಿಸುವುದು ನಮ್ಮ ಹೊಣೆಯಾಗಿದೆ. ಸಂಸೋನನು ದೇವರನ್ನು ತನ್ನ ಶಕ್ತಿಯಿಂದ ಪ್ರೀತಿಸಿದನೇ ಹೊರತು ಹೃದಯದಿಂದ ಹಾಗೂ ಬುದ್ಧಿಯಿಂದ ಪ್ರೀತಿಸಲಿಲ್ಲ. ಶಕ್ತಿಯಿಂದ ತೋರಿದ ಪ್ರೀತಿಯು ಬುದ್ಧಿ ಹಾಗೂ ಚಿಂತನೆಯಿಂದ ಮಾರ್ಗ ದರ್ಶನ ಪಡೆಯ ಬೇಕು. ಕ್ರಿಸ್ತನ ಕೆಲಸವನ್ನು ಯಥಾರ್ಥ ಪ್ರೀತಿಯಿಂದ ಮಾಡುವದನ್ನು ಮರೆಯಬಾರದು.

ಕರ್ತನನ್ನು ಪೂರ್ಣ ಪ್ರಾಣದಿಂದ ಪ್ರೀತಿಸಬೇಕು

“ಪೂರ್ಣ ಪ್ರಾಣದಿಂದ ಕರ್ತನನ್ನು ಪ್ರೀತಿಸಬೇಕು” ಎಂದು ಯೇಸು ತಿಳಿಸಿದನು.

ಕ್ರಿಸ್ತನು “ಪ್ರಾಣವನ್ನು” ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ನೀಡಿದ್ದರೆ, ನಾನು ಕಡೇಯ ಸ್ಥಾನ ನೀಡಿದ್ದೇನೆ, ಅಂದರೆ ತಂದೆಗೆ ನೀಡುವ ಪ್ರತಿಕ್ರಿಯೆಗೆ ಅದು ಅಂತಿಮ ಸಾರಾಂಶವಾಗಿದೆ.

ಗ್ರೀಕ್ ಭಾಷೆಯಲ್ಲಿ “ಆತ್ಮ” (ಪ್ರಾಣ) “ಸೂಕ್ಯೆ”⁹ ಹಾಗೂ “ಸೈಕೆ” ಎನ್ನುವಾಗಿದೆ, ಇದರಿಂದ “ಸೈಕಾಲಜಿ” ಎಂಬ ಪದವು ಉದ್ಭವಿಸಿದೆ. ಹೊಸ ಒಡಂಬಡಿಕೆಯಲ್ಲಿ ಕೆಲವು ಸಾಲಿ “ಬುದ್ಧಿ ಹಾಗೂ ಹೃದಯಕ್ಕೂ” ಇದೇ ಶೈಲಿಯನ್ನು ಬಳಸಲಾಗಿದೆ. ಯೋಜನೆ ಹಾಗೂ ಸಂವೇದನೆ ವ್ಯಕ್ತಿತ್ವದ ಒಂದು ಅಂಗವಾಗಿದೆ. ನಮ್ಮಲ್ಲಿ ಅನೇಕರು “ಆತ್ಮ” “ಜೀವಾತ್ಮ” ಗಳನ್ನು ಮನುಷ್ಯನ ನಿತ್ಯತ್ವದ ಭಾಗ ಎನ್ನುತ್ತಾರೆ. ಆದರೆ, ಮಾರ್ಕ 12:29, 30 ಬುದ್ಧಿ ಹಾಗೂ ಮನಸ್ಸನ್ನು ಈ ಪದದೊಂದಿಗೆ ಹೊಂದಾಣಿಕೆ ಮಾಡಲಾಗಿದೆ. ಆದ್ದರಿಂದ ಆ ಪದದ ವಿಶ್ಲೇಷಣೆಯ ಅಗತ್ಯವಿರುವುದಿಲ್ಲ.¹⁰ “ಜೀವ” ಎಂಬ ಪದಕ್ಕೆ ಸೈಕೆ ಎಂಬ ಪದ ಬಳಸಲಾಗಿದೆ. ಇದಕ್ಕೆ ಸಹಾಯವಾಗುವ ವಾಕ್ಯವನ್ನು ಗಮನಿಸಿ:

“ಈ ಕಾರಣದಿಂದ - ನಮ್ಮ ಪ್ರಾಣಧಾರಣೆಗೆ ವಿನು ಉಂಟಮಾಡಬೇಕು, ವಿನು ಕುಡಿಯ ಬೇಕು, ನಮ್ಮ ದೇಹರಕ್ಷಣೆಗೆ ವಿನು ಹೊದ್ದುಕೊಳ್ಳಬೇಕು ಎಂದು ಚಿಂತಮಾಡಬೇಡಿ ಎಂಬುದಾಗಿ ನಿಮಗೆ ಹೇಳುತ್ತೇನೆ. ಉಂಟಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ?” (ಮತ್ತಾಯ 6:25; ಒತ್ತಿ ಹೇಳಿದ್ದು ನನ್ನದು).

“ಪ್ರಾಣವನ್ನೇ ಸ್ವೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ ನಾನು ನಿಮಗೆ ಕೊಟ್ಟ ಅಜ್ಜಿಗಳಿಗೆ ಸಲಿಯಾಗಿ ನೀವು ನಡೆದರೆ ನನ್ನ ಸ್ವೇಹಿತರು” (ಯೋಹಾನ್ 15:13; ಒತ್ತಿ ಹೇಳಿದ್ದು ನನ್ನದು).

“... ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಶಾಂಗಿರಬೇಕು. ಹಾಗೆಯೇ ಮನುಷ್ಯನುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆ ಮಾಡುವುದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವುದಕ್ಕೂ ಬಂದನು ಎಂದು ಹೇಳಿದನು” (ಮತ್ತಾಯ 20:27, 28; ಒತ್ತಿ ಹೇಳಿದ್ದು ನನ್ನದು).

ಸೈಕೆ ಅಂದರೆ ಮನುಷ್ಯನ ಅಂತರಾಳದ “ಜೀತನ” “ಆತ್ಮದಿಂದ ಆತನನ್ನು ಪ್ರೀತಿ ಸುವದು ಎಂದರೆ ನನ್ನ ಪ್ರಕಾರ, ಮನುಷ್ಯನು ವಿನನ್ನು ಹೊಂದಿದ್ದಾನೋ, ವಿನಾಗಿದ್ದಾನೋ “ಅವನ ಪೂರ್ಣತ್ವದಿಂದ ಕರ್ತನನ್ನು ಪ್ರೀತಿಸುವದು.”

ಈ ಮೇಲಿನ ವಾಕ್ಯಗಳಿಂದ ಪಡೆದಂತೆ ಹಿನ್ನೆಲೆಯಿಂದ, “ನಮ್ಮ ಸಕಲ ವಿಧವಾದ ಆಸ್ತಿ, ಬಿಶ್ವರ್ಯಕ್ತಿಯಂತಲೂ ದೇವರನ್ನು ಉನ್ನತ ಸ್ಥಾನದಲ್ಲಿ” ಇರಿಸಿಕೊಳ್ಳುವವೇ ಮನಃ ಪೂರ್ವಕ ವಾಗಿ ದೇವರನ್ನು ಪ್ರೀತಿಸುವದು ಎಂಬುದಾಗಿದೆ. ಅಗತ್ಯವಿದ್ದರೆ ನಮ್ಮ ಜೀವಿತವನ್ನು ಆತನಿಗೆ ಯಜ್ಜವನ್ನಾಗಿ ಸಮರ್ಪಿಸುವುದಾಗಿದೆ. ಅಗತ್ಯವಿದ್ದರೆ ಆತನಿಗಾಗಿ, ಹಾಗೂ ಮಾನವರಿಗಾಗಿ ನಾವು ಮಾಡುವ ತ್ಯಾಗವಾಗಿದೆ. ನಮ್ಮ ಹೃದಯ, ದೇಹ ಹಾಗೂ ಆತ್ಮವನ್ನು - ಪೂರ್ಣವಾಗಿ ಆತನಿಗಾಗಿ ನೀಡುವವೇ ನಾವು ಕರ್ತನನ್ನು ಆತ್ಮದಿಂದ ಪ್ರೀತಿಸುವ ಸಂಗತಿಯಾಗಿದೆ. ದೇವರ ದೊಡ್ಡ ಸೇವಕರಾದ T. B. ಲಾಲಿಮೇರ್‌ರವರು ಬರೆದು, “ಬುದ್ಧಿ, ಮಾಂಸ ಖಂಡ, ಹಾಗೂ ಹಣ, ಸಮಯ, ನಾಲಗೆ, ಮತ್ತು ತಲಾಂತು, ತಲೆ, ಕೈ ಹಾಗೂ ಹೃದಯ; ದೇಹ, ಆತ್ಮ ಹಾಗೂ ಜೀವಾತ್ಮ”¹¹ - ಇವೆಲ್ಲವನ್ನು ದೇವರಿಗೆ ಸಮರ್ಪಿಸಬೇಕು.

ಮುಕ್ತಾಯ

ಇಲ್ಲಿ ಒಬ್ಬ ವ್ಯಕ್ತಿಯ ಪೂರ್ಣ ಧರ್ಮವನ್ನು ಪ್ರದರ್ಶಿಸಲಾಗಿದೆ “ದೇವರಾದ

ಕರ್ತನು ಒಬ್ಬನೇ ದೇವರು; ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ” (ಮಾರ್ಕ 12:30). ಒಬ್ಬ ಕೂಲಿಯವನು ತನ್ನ ಕೈಗಳನ್ನು ಕೆಲಸಕ್ಕೆ ಉಪಯೋಗಿಸುತ್ತಾನೆ. ಒಬ್ಬ ಕುಶಲಕರ್ಮಿಯು ತನ್ನ ಕೈ ಹಾಗೂ ತಲೆಯನ್ನು ಬಳಸುತ್ತಾನೆ. ಕಲೆಗಾರನು ಕೈ ತಲೆ ಹಾಗೂ ಹೃದಯವನ್ನು ಬಳಸುತ್ತಾನೆ. ಒಬ್ಬ ಕ್ರೈಸ್ತನು ತನ್ನ ಕೈ ತಲೆ, ಹೃದಯ ಹಾಗೂ ತನ್ನ ಜೀವಿತವನ್ನು ದೇವರಿಗಾಗಿ ಉಪಯೋಗಿಸುತ್ತಾನೆ. ಮಾರ್ಕ 12:30ರಲ್ಲಿ, ಸಮರ್ಪಣೆಯ ಮಾದರಿಯನ್ನು ತಿಳಿಸಲಾಗಿದೆ.

ದೀಕ್ಷಾಸ್ನಾನದ ಸಂದರ್ಭದಲ್ಲಿ, ವ್ಯಕ್ತಿಗತ ವ್ಯತ್ಯಾಸಗಳನ್ನು ಕಾಣುತ್ತೇವೆ. ಒಬ್ಬನು ದೇವರ ಅಪ್ಪಣೆಗೆ ಒಳಗಾಗುತ್ತಾನೆ, ಆದರೆ ನಾವು ಈಗ ಧ್ಯಾನ ಮಾಡಿರುವ ಅಂಥಹ ಪ್ರೀತಿಯನ್ನು ಹೊಂದಿರುವುದಿಲ್ಲ. ತನ್ನ ತಿಂಗಳ ಜಿಲ್ಲನ್ನು ನೀಡುವ ಪರಿ ಇದಾಗಿದೆ. ಅದು ಮಾಡಬೇಕಾದ ಒಂದು ಪಟ್ಟಿಯಂತೆ: “ನಾನು ನಂಬಬೇಕು, ನಂತರ ಪಶ್ಚಾತ್ತಾಪಪಡಬೇಕು, ಅಲೆಕೆ ಮಾಡಿ, ದೀಕ್ಷಾಸ್ನಾನ ಹೊಂದಬೇಕು.” ನಿತ್ಯತ್ವವನ್ನು ಕಳೆದುಕೊಳ್ಳಬಾರದೆಂದು ಆ ಪಟ್ಟಿಯಂತೆ ಎಲ್ಲವನ್ನು ಮಾಡುತ್ತಾನೆ.

ಈ ಬಾಹಿರವಾದ ಕ್ರಿಯೆಯನ್ನು ನಾವು ನಮ್ಮ ಹಾರದಲ್ಲೆ ತಿಳಿಸಿರುವ ಆಳವಾದ ವಿಧೇಯತೆಯ ಸತ್ಯಾಂಶದೊಂದಿಗೆ ಹೋಲಿಸಿ: ಮತ್ತೊಬ್ಬನು ಅವನನ್ನು ಮಾನಸಾಂತರಕ್ಕೆ ನಡೆಸುತ್ತಾನೆ. ಅವನು ತನ್ನನ್ನು ಕ್ರಿಸ್ತನಿಗೆ ಸಮರ್ಪಿಸಿಕೊಳ್ಳುತ್ತಾನೆ, ದೇವರನ್ನು ಪ್ರೀತಿಸುವುದೇ ಅವನ ಆದ್ಯತೆ, ಅದು ಅವನನ್ನು ಮಾನಸಾಂತರಗೊಳಿಸಿ, ಜನರ ಮುಂದೆ ನಂಬಿಕೆಯನ್ನು ಅಲೆಕೆ ಮಾಡುತ್ತಾನೆ, ನಂತರ ದೀಕ್ಷಾಸ್ನಾನ ಹೊಂದುತ್ತಾನೆ.¹² ಅವನು ವಿಧೇಯತೆಗೆ ಭಾರವಾಗುವುದಿಲ್ಲ. ದೇವರ ಮುಂದೆ ನಿಲ್ಲುತ್ತಾನೆ. ಅವನು ಎಲ್ಲವನ್ನು ದೇವರಿಗೆ ಅರ್ಪಿಸಿ, ದೇವರಲ್ಲಿ ನಿರೀಕ್ಷಿಸುತ್ತಾನೆ.

ನಿನ್ನ ದೀಕ್ಷಾಸ್ನಾನ ಪಡೆಯಲು, ಅಥವಾ ದೇವರಿಗೆ ಅರ್ಪಿಸಿಕೊಳ್ಳುವ ಇಚ್ಛೆ ಇರುವುದಾದರೆ,¹³ ಅದನ್ನು ನೀನು ಮಾಡು - ಅದು ಹೃದಯ ಪೂರ್ವಕವಾಗಿ ಬರುವ ವಿಧೇಯತೆಯ ಪ್ರೀತಿಯಾಗಿದೆ.

ಮಾಹಿತಿ

“ಸರ್ವ ಆಜ್ಞೆಗಳಿಗಿಂತ ಮಹತ್ವದ ಆಜ್ಞೆ” ಎಂಬ ಇನ್ನೊಂದು ತಲೆ ಬರಹ. “ಕ್ರೈಸ್ತತ್ವದ ಪ್ರಮುಖ ಅಂಶ.”

ಉಲ್ಲೇಖಗಳು

¹ಈ ಪ್ರಸಂಗವು Batsell Barrett Baxter, “The Greatest Commandment of All,” *If I Be Lifted Up* (Nashville: Gospel Advocate Co., 1956), 9-18 ರ ಮೇಲೆ ಆಧಾರಗೊಂಡಿದೆ. ²ಮತ್ತಾಯ 6:3 ರಲ್ಲಿ ಬಳಸಿರುವ ಪದ ಪ್ರಯೋಗಗಳ ಮೇಲೆ ಈ ಸಾಮ್ಯವು ಆಧಾರಗೊಂಡಿದೆ. ³“ಎಲ್ಲಾ” ಎಂಬುದಕ್ಕೆ ನಾಲ್ಕು ಹೇಳಿಕೆ ನೀಡಲಾಗಿದೆ. ⁴Isaac Watts, “When I Survey the Wondrous Cross,” *Songs of Faith and Praise*, comp. and ed. Alton H. Howard (West Monroe, La.: Howard Publishing Co., 1994). ⁵ನೀವಿರುವ ಸ್ಥಳಕ್ಕನುಗುಣವಾದ ನಿರ್ದೇಶನ ನೀಡಿ. ⁶ಈ ಉಲ್ಲೇಖವು J. Edgar Hoover, ರವರಿಗೆ ಆಹಾದಿಸಲಾಗಿದೆ, ಅವರು FBI (Federal Bureau of Investigation in the USA) ನಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅನೇಕ ವರ್ಷಗಳ ಹಿಂದೆ ಈ ಉಲ್ಲೇಖವು ಸಭೆಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಮೂಲ ಆಧಾರಗಳು ತಿಳಿಸಿಲ್ಲ. ⁷David Lipscomb, a member of the Lord’s church, was one of the first editors

of the publication *The Gospel Advocate*. David Lipscomb University in Nashville, Tennessee, is named after him. ⁸Baxter, 15. ⁹The “p” is silent. The word is pronounced “sy-kee.” The “y” is pronounced like a long “i.” ¹⁰ವ್ಯಕ್ತಿಗೆ “ಸೈಕೆ” ಎನ್ನುತ್ತಾರೆ (“ಅಕ್ಕಗಳು”; ಅಪೊಸ್ತಲರ ಕೃತ್ಯಗಳು 2:41). ಇತರ ಅರ್ಥಗಳನ್ನು ಹೇಳಬಹುದು. ಆದರೆ ಇಲ್ಲ ಅಗತ್ಯವಿರಲಿಲ್ಲ.

¹¹Quoted in Avon Malone, “The Characteristics of a Good Steward,” *The Preacher’s Periodical* (July 1983): 11. ¹²ಬಿಶ್ವಾಸ, ಮಾನಸಾಂತರಪಡುವಿಕೆ, ಒಪ್ಪಿಕೊಳ್ಳುವಿಕೆ, ದೀಕ್ಷಾಸ್ನಾನ, ಎಂಬುದಕ್ಕೆ ಸಂಬಂಧಿಸಿದ ವಾಕ್ಯಭಾಗಗಳನ್ನು ಸೂಚಿಸಬಹುದು (ಮಾರ್ಕ 16:16; ಅಪೊಸ್ತಲರ ಕೃತ್ಯಗಳು 2:39; ರೋಮಾಪುರ 10:9, 10). ¹³ಕರ್ತನ ಬಳಿಗೆ ಹಿಂದಿರುಗಿ ಎಂಬ ವಾಕ್ಯಗಳನ್ನು ಹೇಳಿ (ಅಪೊಸ್ತಲರ ಕೃತ್ಯಗಳು 8:22; ಯಾಕೋಬ 5:16).